

ಶ್ರೀಃ
ಶ್ರೀಮತೇ ರಾಮಾನುಜಾಯ ನಮಃ
ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

|| ಸರ್ವಾಭೀಷ್ಟದಾ ಶ್ರೀರಂಗಪಾದುಕಾ ||

ಶುಭಸರಣಿರಜೋಭಿಃ ಶೋಭಯಂತೀ ಧರಿತ್ರೀಂ
ಪರಿಣತಿರಮಣೀಯಾನ್ ಪ್ರಕ್ಷರಂತೀ ಪುಮರ್ಥಾನ್ |
ಭವಸಿ ಭುವನವಂದ್ಯಾ ಪಾದುಕೇ ! ರಂಗಭರ್ತುಃ
ಶರಣಮುಪಗತಾನಾಂ ಶಾಶ್ವತೀ ಕಾಮಧೇನುಃ ||

This document has been prepared by

Sunder Kidāmbi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕನ್

His Holiness śrīmad āṇḍavan śrīraṅgam

Table of contents

	<i>japavidhiḥ</i>	4
1	For the realization of all <i>puruṣārthas</i>	6
2	For the improvement of eloquence	7
3	For all-round welfare	8
4	For destined bad luck to turn into good luck	10
5	For sins to be eradicated and potential for good deeds to grow	11
6	For safety and security	13
7	For abundance of wealth	14
8	For the welfare of a newborn and its mother	15
9	For benefits within view and within reach to be actually realized	16
10	For the removal of troubles haunting the family	17
11	To prevent the approach of danger and incidence of mishaps	18
12	For the afflictions of one's body to leave	20
13	For the stabilization of employment	21
14	To obtain boons required or sought	22
15	To ensure the right thought (of <i>bhagavān</i>) in one's final moments	23
16	For the true purpose of one's birth to be fulfilled	24
17	To obtain the grace(<i>katākṣas</i>) of <i>bhagavān</i>	25
18	To overcome one's fear of one's enemies	26
19	For good to result replacing lowliness/mean conditions	27
20	For the propitiation of the nine <i>grahadēvatas</i>	28

21	For one's grievances to go and peace of mind to develop	29
22	For the freeing of emotional bonds with one's people	30
23	To regain a position or status lost	31
24	To be pardoned for one's wrong-doings	32
25	To develop patience and achieve greatness	32
26	For one's daughter/son to get married soon	33
27	To get the joy of liberation (<i>mukti</i>)	34
28	For the mind to become pure	35
29	For the job undertaken to succeed without any obstacles in its course	36
30	To be freed from the fear of death	37
31	For harmonious reunion of estranged couple	38
32	For prosperity and well-being to flourish and spread everywhere	39

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

|| ಸರ್ವಾಭೀಷ್ಟದಾ ಶ್ರೀರಂಗಪಾದುಕಾ ||

ಶ್ರೀ ಪಾದುಕಾಸಹಸ್ರ ಜಪವಿಧಿಃ

After performing ಸ್ನಾನ and other ಅನುಷ್ಠಾನ of the morning such as ಸಂಧ್ಯಾವಂದನ,

1. Choose the specific ಪಾದುಕಾಸಹಸ್ರ ಶ್ಲೋಕ appropriate to the benefit you are seeking.
2. Do ಪ್ರಾಣಾಯಾಮ
3. Recite the ಸಂಕಲ್ಪ (intention) prescribed on the relevant page.
4. Recite the ಶ್ಲೋಕ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |

ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

and meditate gratefully for a while on ಶ್ರೀನಿಗಮಾಂತ ಮಹಾದೇಶಿಕನ್, the gracious author of ಶ್ರೀ ರಂಗನಾಥ ಪಾದುಕಾಸಹಸ್ರಂ.

5. Perform ಜಪ of the ಶ್ಲೋಕ given on that page either 1008 or at least 108 times.
6. During the japa, try to focus your mind on the ದಿವ್ಯಮಣಿ ಪಾದುಕಾ of ಶ್ರೀ ರಂಗನಾಥ.
7. When the ಜಪ is over, recite

ಕವಿತಾರ್ಕಿಸಿಂಹಾಯ ಕಲ್ಯಾಣಗುಣಶಾಲಿನೇ |
ಶ್ರೀಮತೇ ವೇಂಕಟೇಶಾಯ ವೇದಾಂತಗುರವೇ ನಮಃ ||

If this ಜಪ is carried on in this manner for a ಮಂಡಲ (40 or 48 days), you are sure to realize your desire. If you feel you have not realized, you must continue the ಜಪ daily for as long as it takes for the realization, without feeling discouraged, doubtful or frustrated.

1. For the realization of all *puruṣārthas*

ಸಂಕಲ್ಪಂ

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ
ಚಿಂತಿತಕಾರ್ಯ ಸಿದ್ಧ್ಯರ್ಥಂ ಶ್ರೀರಂಗನಾಥ ದಿವ್ಯ ಮಣಿಪಾದುಕಾಸಹಸ್ರ ಶ್ಲೋಕ
ಮಂತ್ರಜಪಮಹಂ ಕರಿಷ್ಯೇ |

Any one of the following *ślōkas* may be used for *japa*

ಸಂತಃ ಶ್ರೀರಂಗಪೃಥ್ವೀಶಚರಣತ್ರಾಣಶೇಖರಾಃ |
ಜಯಂತಿ ಭುವನತ್ರಾಣಪದಪಂಕಜರೇಣವಃ || 1.1 ||

ಭರತಾಯ ಪರಂ ನಮೋಽಸ್ತು ತಸ್ಮೈ
ಪ್ರಥಮೋದಾಹರಣಾಯ ಭಕ್ತಿಭಾಜಾಂ |
ಯದುಪಜ್ಞಮಶೇಷತಃ ಪೃಥಿವ್ಯಾಂ
ಪ್ರಥಿತೋ ರಾಘವಪಾದುಕಾಪ್ರಭಾವಃ || 1.2 ||

2. For the improvement of eloquence

ಸಂಕಲ್ಪಂ

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ
ವಾಕ್ಪಟುತ್ವಾಭಿವೃದ್ಧ್ಯರ್ಥಂ ಶ್ರೀರಂಗನಾಥ ದಿವ್ಯ ಮಣಿಪಾದುಕಾಸಹಸ್ರ ಶ್ಲೋಕ
ಮಂತ್ರಜಪಮಹಂ ಕರಿಷ್ಯೇ |

ślōka for japa

ರಂಗಕ್ಷ್ಮಾಪತಿರತ್ನಪಾದು ! ಭವತೀಂ ತುಷ್ಟೋಷತೋ ಮೇ ಜವಾತ್
ಜೃಂಭಂತಾಂ ಭವದೀಯಶಿಂಜಿತಸುಧಾಸಂದೋಹಸಂದೇಹದಾಃ |
ಶ್ಲಾಘಾಘೋರ್ಣಿತಚಂದ್ರಶೇಖರಜಟಾಜಂಘಾಲಗಂಗಾಪಯಃ
ತ್ರಾಸಾದೇಶವಿಶೃಂಖಲಪ್ರಸರಣೋತ್ಸಿಕ್ತಾಃ ಸ್ವಯಂ ಸೂಕ್ತಯಃ || 1.14 ||

3. For all-round welfare

ಸಂಕಲ್ಪಂ

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ
ಸಹಕುಟುಂಬಸ್ಯ ಸಕಲ ಕ್ಷೇಮಲಾಭ ಸಿದ್ಧ್ಯರ್ಥಂ ಶ್ರೀರಂಗನಾಥ ದಿವ್ಯ
ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

Any one of the following *ślōkas* may be used for *japa*

ತದ್ವಿಷ್ಟೋಃ ಪರಮಂ ಪದತ್ರಯುಗಳಂ ತ್ರಯ್ಯಂತಪರ್ಯಂತಗಂ
ಚಿಂತಾತೀತವಿಭೂತಿಕಂ ವಿತರತು ಶ್ರೇಯಾಂಸಿ ಭೂಯಾಂಸಿ ನಃ |
ಯದ್ವಿಕ್ರಾಂತಿದಶಾಸಮುತ್ತಿತಪದಪ್ರಸ್ಯಂದಿಪಾಥಸ್ವಿನೀ -
ಸಖ್ಯೇನೇವ ಸದಾ ನತಸ್ಯ ತನುತೇ ಮೌಳೌ ಸ್ಥಿತಿಂ ಶೂಲಿನಃ || 3.12 ||

ಮಣಿಪಾದುಕಯೋರ್ಯುಗಂ ಮುರಾರೇಃ
ಮಮ ನಿತ್ಯಂ ವಿದಧಾತು ಮಂಗಳಾನಿ |
ಅಧಿಕೃತ್ಯ ಚರಾಚರಸ್ಯ ರಕ್ಷಾಂ
ಅನುಕಂಪಾಕ್ಷಮಯೋರಿವಾವತಾರಃ || 24.2 ||

ಪಾಪಾದಪಾಪಾದಪಾಪಾ ಪಾದಪಾದದಪಾದಪಾ |
ದಪಾದಪಾಪಾದಪಾದ ಪಾದಪಾದದಪಾದಪಾ || 30.23 ||

ಯಾಯಾಯಾಯಾಯಾಯಾಯಾಯಾ -
ಯಾಯಾಯಾಯಾಯಾಯಾಯಾಯಾ |
ಯಾಯಾಯಾಯಾಯಾಯಾಯಾಯಾ
ಯಾ ಯಾ ಯಾ ಯಾ ಯಾ ಯಾ ಯಾ || 30.26 ||

ಪಾದಪಾಪಾದಪಾಪಾದಪಾಪಾದಪಾ
ಪಾದಪಾಪಾದಪಾಪಾದಪಾಪಾದಪಾ |

ಪಾದಪಾಪಾದಪಾಪಾದಪಾಪಾದಪಾ -

ಪಾದಪಾಪಾದಪಾಪಾಽಽದಪಾಪಾದಪಾ || 30.29 ||

4. For destined bad luck to turn into good luck

ಸಂಕಲ್ಪಂ

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ
ದೌರ್ಭಾಗ್ಯ ನಿವೃತ್ತಿಪೂರ್ವಕ ಸೌಭಾಗ್ಯ ಸಿದ್ಧ್ಯರ್ಥಂ ಶ್ರೀರಂಗನಾಥ ದಿವ್ಯ
ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

ślōka for japa

ಪರಿಸರವಿನತಾನಾಂ ಮೂರ್ಧ್ನಿ ದುರ್ವರ್ಣಪಂಕ್ತಿಂ
ಪರಿಣಮಯಸಿ ಶೌರೇಃ ಪಾದುಕೇ ! ತ್ವಂ ಸುವರ್ಣಂ |
ಕುಹಕಜನವಿದೂರೇ ಸತ್ಪಥೇ ಲಬ್ಧವೃತ್ತೇಃ
ಕ್ಷ ನು ಖಲು ವಿದಿತಸ್ತೇ ಕೋಽಪ್ಯಸೌ ಧಾತುವಾದಃ || 3.20 ||

5. For sins to be eradicated and potential for good deeds to grow

ಸಂಕಲ್ಪಂ

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ
ಸಕಲವಿಧ ಪಾಪನಿವೃತ್ತಿಪೂರ್ವಕ ಸಕಲಕಾರ್ಯ ಸಿದ್ಧ್ಯರ್ಥಂ ಶ್ರೀರಂಗನಾಥ ದಿವ್ಯ
ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

Any one of the following *ślōkas* may be used for *japa*

ಬಲಿಮಥನವಿಹಾರಾದ್ವರ್ಧಮಾನಸ್ಯ ವಿಷ್ಣೋಃ
ಅಖಿಲಮತಿಪತದ್ಭಿವಿಕ್ರಮೈರಪ್ರಮೇಯಃ |
ಅವಧಿಮನಧಿಗಚ್ಛನ್ ಪಾಪರಾಶಿರ್ಮದೀಯಃ
ಸಮಜನಿ ಪದರಕ್ಷೇ ! ಸಾವಧಿಸ್ತ್ವನ್ಮಹಿಮ್ನಾ || 3.21 ||

ಸಾ ಭೂಪಾ ರಾಮಪಾರಸ್ಥಾ ವಿಭೂಪಾಸ್ತಿಸಪಾರತಾ |
ತಾರಪಾ ಸಕೃಪಾ ದುಷ್ಟಿಪೂರಪಾ ರಾಮಪಾದುಕಾ || 30.11 ||

ಕಾದುಪಾಸ್ಯಸದಾಲೋಕಾ ಕಾಲೋದಾಹೃತದಾಮಕಾ |
ಕಾಮದಾಸ್ಥರಿರಂಸಾಕಾಸಾ ರಂಗೇಶಪಾದುಕಾ || 30.17 ||

ಪಾಪಾಕೂಪಾರಪಾಳೀಪಾ ತ್ರಿಪಾದೀಪಾದಪಾದಪಾ |
ಕೃಪಾರೂಪಾ ಜಪಾಲಾಪಾ ಸ್ವಾಪಾ ಮಾಪಾನ್ಮೃಪಾಧಿಪಾ || 30.18 ||

ಸ್ಥಿರಾಗಸಾಂ ಸದಾರಾಧ್ಯಾ ವಿಹತಾಕತತಾಮತಾ |
ಸತ್ಪಾದುಕೇ ! ಸರಾಸಾ ಮಾ ರಂಗರಾಜಪದಂ ನಯ || 30.19 ||

ಸ್ಥಿತಾ ಸಮಯರಾಜತ್ವಾ ಗತಾರಾ ಮಾದಕೇ ಗವಿ |
ದುರಂಹಸಾಂ ಸನ್ನತಾದಾ ಸಾಧ್ಯಾತಾಪಕರಾಸರಾ || 30.20 ||

ಲೋಕತಾರಾಕಾಮಚಾರಾ ಕವಿರಾಜದುರಾವಚಾ |
ತಾರಾ ಗತೇ ಪಾದರಾಸಮ ರಾಜತೇ ರಾಮಪಾದುಕಾ || 30.21 ||

ಧಾಮನಿರಾಕೃತತಾಮಸಲೋಕಾ
ಧಾತೃಮುಖೈರ್ವಿನತಾ ನಿಜದಾಸ್ಯೈಃ |
ಪಾಪಮಶೇಷಮಪಾಕುರುಷೇ ಮೇ
ಪಾದು ! ವಿಭೂಷಿತರಾಘವಪಾದಾ || 30.35 ||

6. For safety and security

ಸಂಕಲ್ಪಂ

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮದೀಯ
ಅಚಿಂತಿತಾಗತ ಸಕಲವಿಪನ್ನಿವೃತ್ತಿಪೂರ್ವಕ ಶರೀರಾತ್ಮ ಸಂರಕ್ಷಣ ಸಿದ್ಧ್ಯರ್ಥಂ
ಶ್ರೀರಂಗನಾಥ ದಿವ್ಯ ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

Any one of the following *ślōkas* may be used for *japa*

ಅಧಿದೈವತಮಾಪತತ್ಸು ಕಲ್ಪೇ -

ಷ್ವಧಿಕಾರಂ ಭಜತಾಂ ಪಿತಾಮಹಾನಾಂ |

ಅಭಿರಕ್ಷತು ರಂಗಭರ್ತುರೇಷಾ

ಕರುಣಾ ಕಾಚನ ಪಾದುಕಾಮಯೀ ನಃ || 3.34 ||

ಯಾಮಃ ಶ್ರಯತಿ ಯಾಂ ಧತ್ತೇ ಯೈನ ಯಾತ್ಯಾಯ ಯಾಚ್ಛ ಯಾ |

ಯಾಸ್ಯ ಮಾನಾಯ ಯೈ ವಾನ್ಯಾ ಸಾ ಮಾಮವತು ಪಾದುಕಾ || 30.7 ||

7. For abundance of wealth

ಸಂಕಲ್ಪಂ

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ
ಉತ್ತರೋತ್ತರಂ ಧನಲಾಭ ಸಿದ್ಧ್ಯರ್ಥಂ ಶ್ರೀರಂಗನಾಥ ದಿವ್ಯ ಮಣಿಪಾದುಕಾಸಹಸ್ರ
ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

Any one of the following *ślōkas* may be used for *japa*

ಕ್ಷಣಂ ಸರೋಜೇಕ್ಷಣಪಾದುಕೇ ! ಯಃ
ಕೃತಾದರಃ ಕಿಂಕುರುತೇ ಭವತ್ಯಾಃ |
ಅಕಿಂಚನಸ್ಯಾಪಿ ಭವಂತಿ ಶೀಘ್ರಂ
ಭೂಕಿಂಕರಾಸ್ತಸ್ಯ ಪುರಂದರಾದ್ಯಾಃ || 3.62 ||

ಧನ್ಯಾ ಮುಕುಂದಸ್ಯ ಪದಾನುಷಂಗಾತ್
ಧನೀಯತಾ ಯೇನ ಸಮರ್ಚಿತಾ ತ್ವಂ |
ವಾಸಸ್ತದೀಯೋ ಮಣಿಪಾದರಕ್ಷೇ !
ಲಕ್ಷ್ಮ್ಯಾಳಕಾಮಪ್ಯಧರೀಕರೋತಿ || 3.66 ||

ಯದ್ ಭ್ರಾತ್ರೇ ಭರತಾಯ ರಂಗಪತಿನಾ ರಾಮತ್ವಮಾತಸ್ತುಷಾ
ನಿತ್ಯೋಪಾಸ್ಯನಿಜಾಂಘ್ರಿನಿಷ್ಕ್ರಯತಯಾ ನಿಶ್ಚಿತ್ಯ ವಿಶ್ರಾಣಿತಂ |
ಯೋಗಕ್ಷೇಮವಹಂ ಸಮಸ್ತಜಗತಾಂ ಯದ್ಗೀಯತೇ ಯೋಗಿಭಿಃ
ಪಾದತ್ರಾಣಮಿದಂ ಮಿತಂಪಚಕಥಾಮಹ್ನಾಯ ಮೇ ನಿಹ್ನುತಾಂ || 4.19 ||

ಪ್ರಜ್ವಲಿತಪಂಚಹೇತಿಃ
ಹಿರಣ್ಮಯೀಂ ತ್ವಾಂ ಹಿರಣ್ಯವಿಲಯಾರ್ಹಃ |
ಆವಹತು ಜಾತವೇದಾಃ
ಶ್ರಿಯಮಿವ ನಃ ಪಾದುಕೇ ! ನಿತ್ಯಂ || 22.20 ||

8. For the welfare of a newborn and its mother

ಸಂಕಲ್ಪಂ

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ

Fill in boy's name ನಾಮ್ನಃ (or Fill in girl's name ನಾಮ್ನಾಃ)

ಶಿಶೋಃ ಸಮಸ್ತದೋಷ ನಿವೃತ್ತಿದ್ವಾರಾ ಸಂರಕ್ಷಣಾರ್ಥಂ ಶ್ರೀರಂಗನಾಥ ದಿವ್ಯ
ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

ślōka for japa

ವರ್ಷಾಣಿ ತಾನಿ ವೃಷಳೋ ನ ತಪಾಂಸಿ ತೇಪೇ

ಬಾಲೋ ನ ಕಶ್ಚಿದಪಿ ಮೃತ್ಯುವಶಂ ಜಗಾಮ |

ರಾಜ್ಯೇ ತವಾಂಬ ! ರಘುಪುಂಗವಪಾದರಕ್ಷೇ !

ನೈವಾಪರಂ ಪ್ರತಿವಿಧೇಯಮಭೂತ್ ಪ್ರಸಕ್ತಂ || 6.13 ||

9. For benefits within view and within reach to be actually realized

ಸಂಕಲ್ಪಂ

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ
ಸಕಲವಿಧ ದೃಷ್ಟ ಪ್ರಯೋಜನ ಸಿದ್ಧ್ಯರ್ಥಂ ಶ್ರೀರಂಗನಾಥ ದಿವ್ಯ
ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

ślōka for japa

ಪತ್ರಾಣಿ ರಂಗನೃಪತೇರ್ಮಣಿಪಾದರಕ್ಷೇ !
ದ್ವಿತ್ರಾಣ್ಯಪಿ ತ್ವಯಿ ಸಮರ್ಪ್ಯ ವಿಭೂತಿಕಾಮಾಃ |
ಪರ್ಯಾಯಲಬ್ಧಪುರುಹೂತಪದಾಃ ಶಚೀನಾಂ
ಪತ್ರಾಂಕುರಾಣಿ ವಿಲಿಖಂತಿ ಪಯೋಧರೇಷು || 12.8 ||

10. For the removal of troubles haunting the family

ಸಂಕಲ್ಪಂ

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ
ಸಕಲ ವಿಧ ಸಂಸಾರತಾಪ ನಿವೃತ್ಯರ್ಥಂ ಶ್ರೀರಂಗನಾಥ ದಿವ್ಯ
ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

ślōka for japa

ಪ್ರಶಮಯತಿ ಜನಾನಾಂ ಸಂಜ್ವರಂ ರಂಗಭರ್ತುಃ
ಪರಿಸರಚಲಿತಾನಾಂ ಪಾದುಕೇ ! ಚಾಮರಾಣಾಂ |
ಅನುದಿನಮುಪಯಾತ್ಮೈರುತ್ಥಿತಂ ದಿವ್ಯಪುಷ್ಪೈಃ
ನಿಗಮಪರಿಮಳಂ ತೇ ನಿರ್ವಿಶನ್ ಗಂಧವಾಹಃ || 12.25 ||

11. To prevent the approach of danger and incidence of mishaps

ಸಂಕಲ್ಪಂ

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ
ಸಕಲ ವಿಧ ಆಪನ್ನಿವೃತ್ಯರ್ಥಂ ಶ್ರೀರಂಗನಾಥ ದಿವ್ಯ ಮಣಿಪಾದುಕಾಸಹಸ್ರ ಶ್ಲೋಕ
ಮಂತ್ರಜಪಮಹಂ ಕರಿಷ್ಯೇ |

Any one of the following *ślōkas* may be used for *japa*

ಪಾಂತು ವಃ ಪದ್ಮನಾಭಸ್ಯ ಪಾದುಕಾಕೇಳಿಪಾಂಸವಃ |
ಅಹಲ್ಯಾದೇಹನಿರ್ಮಾಣಪರ್ಯಾಯಪರಮಾಣವಃ || 13.1 ||

ಮಧುವೈರಿಪದಾಂಬುಜಂ ಭಜಂತೀ
ಮಣಿಪಾದಾವನಿ ! ಮಂಜುಶಿಂಜಿತೇನ |
ಪರಸೀವ ಮುಹುಃ ಸ್ವಯಂ ಪ್ರಜಾನಾಂ
ಅಪರೋಪಜ್ಞಮರಿಷ್ಟಶಾಂತಿಮಂತ್ರಂ || 14.7 ||

ಶೃಣೋತು ರಂಗಾಧಿಪತಿಃ ಪ್ರಜಾನಾಂ
ಆರ್ತಧ್ವನಿಂ ಕ್ವಾಪಿ ಸಮುಜ್ಜಿಹಾನಂ |
ಇತೀವ ಮತ್ವಾ ಮಣಿಪಾದುಕೇ ! ತ್ವಂ
ಮಂದಪ್ರಚಾರೈರ್ಮೃದುಶಿಂಜಿತಾಽಸಿ || 14.28 ||

ಚರಣೌ ಮಣಿಪಾದುಕೇ ! ಮುರಾರೇಃ
ಪ್ರಣತಾನ್ ಪಾಲಯಿತುಂ ಪ್ರಪದ್ಯಮಾನಂ |
ವಿಪದಾಮಿಹ ದೈವಮಾನುಷೀಣಾಂ
ಪ್ರತಿಕಾರಂ ಯುವಯೋರ್ಧ್ವಯಂ ಪ್ರತೀಮಃ || 24.3 ||

ಅಹಿತೋನ್ಮಥನಾಯ ಸಂಶ್ರಿತಾನಾಂ
ಅಲಮಾಲೋಕವಶೇನ ಶಬ್ದತೋ ವಾ |

ಕರಯೋಶ್ಚ ರಥಾಂಗಪಾಂಚಜನ್ಯೌ
ಮಧುಹಂತುಃ ಪದಯೋಶ್ಚ ಪಾದುಕೇ ಯೇ || 24.5 ||

ಅನನ್ಯಶರಣಃ ಸೀದನ್ ಅನಂತಕ್ಷೇಶಸಾಗರೇ |
ಶರಣಂ ಚರಣತ್ರಾಣಂ ರಂಗನಾಥಸ್ಯ ಸಂಶ್ರಯೇ || 30.5 ||

ಸುರಕಾರ್ಯಕರೀ ದೇವೀ ರಂಗಧುರ್ಯಸ್ಯ ಪಾದುಕಾ |
ಕಾಮದಾ ಕಲಿತಾದೇಶಾ ಚರಂತೀ ಸಾಧುವರ್ತಮಸು || 30.15 ||

ಭರತಾರಾಧಿತಾಂ ತಾರಾಂ ವಂದೇ ರಾಘವಪಾದುಕಾಂ |
ಭವತಾಪಾಧಿತಾಂತಾನಾಂ ವಂದ್ಯಾಂ ರಾಜೀವಮೇದುರಾಂ || 30.16 ||

ಜಯಾಮಪಾಪಾಮಯಾ ಜಯಾಮಹೇ ದುದುಹೇ ಮಯಾ |
ಮಹೇಶಕಾಕಾಶಹೇಮ ಪಾದುಕಾಽಮಮಕಾದುಪಾ || 30.22 ||

12. For the afflictions of one's body to leave

ಸಂಕಲ್ಪಂ

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ
ಸಕಲ ವಿಧ ದೇಹೋಪಾಧಿ ನಿವೃತ್ಯರ್ಥಂ ಶ್ರೀರಂಗನಾಥ ದಿವ್ಯ
ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

ślōka for japa

ತದ್ರಜಸ್ತವ ತನೋತಿ ಪಾದುಕೇ !
ಮಾನಸಾನ್ಯಕಠಿನಾನಿ ದೇಹಿನಾಂ |
ಪ್ರಸ್ತರಸ್ಯ ಪದವೀಗತಸ್ಯ ಯತ್
ವ್ಯಾಚಕಾರ ಮುನಿಧರ್ಮದಾರತಾಂ || 13.9 ||

13. For the stabilization of employment

ಸಂಕಲ್ಪಂ

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ
ಶಾಶ್ವತೋದ್ಯೋಗಫಲ ಸಿದ್ಧ್ಯರ್ಥಂ ಶ್ರೀರಂಗನಾಥ ದಿವ್ಯ ಮಣಿಪಾದುಕಾಸಹಸ್ರ
ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

ślōka for japa

ಶುಭಸರಣಿರಜೋಭಿಃ ಶೋಭಯಂತೀ ಧರಿತ್ರೀಂ
ಪರಿಣತಿರಮಣೀಯಾನ್ ಪ್ರಕ್ಷರಂತೀ ಪುಮರ್ಥಾನ್ |
ಭವಸಿ ಭುವನವಂದ್ಯಾ ಪಾದುಕೇ ! ರಂಗಭರ್ತುಃ
ಶರಣಮುಪಗತಾನಾಂ ಶಾಶ್ವತೀ ಕಾಮಧೇನುಃ || 13.27 ||

14. To obtain boons required or sought

ಸಂಕಲ್ಪಂ

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಅಭೀಷ್ಟಿತ
ವರಪ್ರಾಪ್ತರ್ಥಂ ಶ್ರೀರಂಗನಾಥ ದಿವ್ಯ ಮಣಿಪಾದುಕಾಸಹಸ್ರ ಶ್ಲೋಕ
ಮಂತ್ರಜಪಮಹಂ ಕರಿಷ್ಯೇ |

Any one of the following *ślōkas* may be used for *japa*

ಮಧುರಂ ಮಣಿಪಾದುಕೇ ! ಪ್ರವೃತ್ತೇ
ಭವತೀ ರಂಗಪತೇರ್ವಿಹಾರಕಾಲೇ |
ಅಭಯಾರ್ಥನಯಾ ಸಮಭ್ಯುಪೇತಾನ್
ಅವಿಸಂವಾದಯತೀವ ಮಂಜುನಾದ್ಯೈಃ || 14.10 ||

ರತ್ನಾಂಕುರೈರವಿರಳಾ ಮಣಿಪಾದರಕ್ಷೇ !
ಪಾಕೋನ್ಮುಖೈಃ ಪರಿಗತಾ ಪುರುಷಾರ್ಥಸಸ್ಯೈಃ |
ದೇವೇನ ರಂಗಪತಿನಾ ಜಗತಾಂ ವಿಭೂತೈಃ
ಕೇದಾರಿಕೇವ ಕೃಪಯಾ ಪರಿಕಲ್ಪಿತಾ ತ್ವಂ || 15.25 ||

15. To ensure the right thought (of *bhagavān*) in one's final moments

ಸಂಕಲ್ಪಂ

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ
ಅಂತಿಮಕಾಲೇ ಭಗವತ್ ಸ್ಮೃತಿ ಸಿದ್ಧ್ಯರ್ಥಂ ಶ್ರೀರಂಗನಾಥ ದಿವ್ಯ
ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

Any one of the following *ślōkas* may be used for *japa*

ಕರಣವಿಗಮಕಾಲೇ ಕಾಲಹುಂಕಾರಶಂಕೀ

ದ್ರುತಪದಮುಪಗಚ್ಛನ್ ದತ್ತಹಸ್ತಃ ಪ್ರಿಯಾಭ್ಯಾಂ |

ಪರಿಣಮಯತು ಕರ್ಣೇ ರಂಗನಾಥಃ ಸ್ವಯಂ ನಃ

ಪ್ರಣವಮಿವ ಭವತ್ಯಾಃ ಪಾದುಕೇ ! ಮಂಜುನಾದಂ || 14.87 ||

ತವ ರತ್ನಕರಾರ್ಪಿತಂ ನವೀನಂ

ಪರಿಗೃಹ್ಯ ಸ್ಥಿರಮಂಶುಕಂ ಮನೋಜ್ಞಂ |

ಜರದಂಶುಕವತ್ಸುಖೇನ ದೇಹಂ

ಕೃತಿನಃ ಕೇಶವಪಾದುಕೇ ! ತ್ಯಜಂತಿ || 15.34 ||

ಪ್ರತಿಭಾಯಾಃ ಪರಂ ತತ್ತ್ವಂ ಬಿಭ್ರತೀ ಪದ್ಮಲೋಚನಂ |

ಪಶ್ಚಿಮಾಯಾಮವಸ್ಥಾಯಾಂ ಪಾದುಕೇ ! ಮುಹ್ಯತೋ ಮಮ || 30.6 ||

16. For the true purpose of one's birth to be fulfilled

ಸಂಕಲ್ಪಂ

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಅತ್ಯಂತ
ಜನ್ಮಸಾಫಲ್ಯ ಸಿದ್ಧ್ಯರ್ಥಂ ಶ್ರೀರಂಗನಾಥ ದಿವ್ಯ ಮಣಿಪಾದುಕಾಸಹಸ್ರ ಶ್ಲೋಕ
ಮಂತ್ರಜಪಮಹಂ ಕರಿಷ್ಯೇ |

ślōka for japa

ಮಾನಸಾಂಬುಜವಿಕಾಸಹೇತುಭಿಃ
ಸೇವಿತಾ ಮಣಿಗಣೈಃ ಪ್ರಭಾಕರೈಃ |
ಪಾದುಕೇ ! ವಹಸಿ ಸದ್ಭಿರಾಶ್ರಿತಾಂ
ದೇವಿ ! ವಿಷ್ಣುಪದಸಂಪದಂ ನವಾಂ || 15.38 ||

17. To obtain the grace (*kaṭākṣa*) of *bhagavān*

ಸಂಕಲ್ಪಂ

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ
ಭಗವತ್ ಕಟಾಕ್ಷ ಲಕ್ಷ್ಮೀಕಟಾಕ್ಷ ಸಿದ್ಧ್ಯರ್ಥಂ ಶ್ರೀರಂಗನಾಥ ದಿವ್ಯ
ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

ślōka for japa

ಪ್ರಪದ್ಯೇ ರಂಗನಾಥಸ್ಯ ಪಾದುಕಾಂ ಪದ್ಮರಾಗಿಣೀಂ |
ಪದ್ಯೈಕನಿಯತಾಂ ತಸ್ಯ ಪದ್ಮವಾಸಾಮಿವಾಪರಾಂ || 17.1 ||

18. To overcome one's fear of one's enemies

ಸಂಕಲ್ಪಂ

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಸಕಲ
ಶತ್ರುಭೀತಿ ನಿವೃತ್ಯರ್ಥಂ ಶ್ರೀರಂಗನಾಥ ದಿವ್ಯ ಮಣಿಪಾದುಕಾಸಹಸ್ರ ಶ್ಲೋಕ
ಮಂತ್ರಜಪಮಹಂ ಕರಿಷ್ಯೇ |

ślōka for japa

ಅನಿಮಿಷಯುವತೀನಾಮಾರ್ತನಾದೋಪಶಾಂತ್ಯೈ
ತ್ವಯಿ ವಿನಿಹಿತಪಾದೇ ಲೀಲಯಾ ರಂಗನಾಥೇ |
ದಧತಿ ಚರಣರಕ್ಷೇ ! ದೈತ್ಯಸೌಧಾನಿ ನೂನಂ
ಮರಕತರುಚಿಭಿಸ್ತೇ ಮಂಕ್ಷು ದೂರ್ವಾಂಕುರಾಣಿ || 19.17 ||

19. For good to result replacing lowliness/mean conditions

ಸಂಕಲ್ಪಂ

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ
ಸಕಲ ಅಹಿತನಿವೃತ್ತಿಪೂರ್ವಕ ಹಿತ ಸಿದ್ಧ್ಯರ್ಥಂ ಶ್ರೀರಂಗನಾಥ ದಿವ್ಯ
ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

ślōka for japa

ಜೀವಯತ್ಯಮೃತವರ್ಷಿಣೀ ಪ್ರಜಾಃ
ತಾವಕೀ ದನುಜವೈರಿಪಾದುಕೇ ! |
ಘೋರಸಂಸರಣಘರ್ಮನಾಶಿನೀ
ಕಾಳಿಕೇವ ಹರಿನೀಲಪದ್ಮತಿಃ || 20.9 ||

20. For the propitiation of the nine *grahadēvatas*

ಸಂಕಲ್ಪಂ

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ
ನವಗ್ರಹದೇವತಾಪ್ರಸಾದ ಸಿದ್ಧ್ಯರ್ಥಂ ಶ್ರೀರಂಗನಾಥ ದಿವ್ಯ ಮಣಿಪಾದುಕಾಸಹಸ್ರ
ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

ślōka for japa

ಕನಕರುಚಿರಾ ಕಾವ್ಯಾಖ್ಯಾತಾ ಶನೈಶ್ಚರಣೋಚಿತಾ
ಶ್ರೀತಗುರುಬುಧಾ ಭಾಸ್ವದ್ರೂಪಾ ದ್ವಿಜಾಧಿಪಸೇವಿತಾ |
ವಿಹಿತವಿಭವಾ ನಿತ್ಯಂ ವಿಷ್ಣೋಃ ಪದೇ ಮಣಿಪಾದುಕೇ !
ತ್ವಮಸಿ ಮಹತೀ ವಿಶ್ವೇಷಾಂ ನಃ ಶುಭಾ ಗ್ರಹಮಂಡಲೀ || 22.19 ||

21. For one's grievances to go and peace of mind to develop

ಸಂಕಲ್ಪಂ

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ
ಅಪ್ರಾಪ್ತ ಪ್ರಾಪಣ, ಪ್ರಾಪ್ತ ಪಾಲನರೂಪ ಯೋಗಕ್ಷೇಮ ಸಿದ್ಧ್ಯರ್ಥಂ ಶ್ರೀರಂಗನಾಥ
ದಿವ್ಯ ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

ślōka for japa

ಅಪ್ರಾಪ್ತಾನಾಮುಪಜನಯಥಃ ಸಂಪದಾಂ ಪ್ರಾಪ್ತಿಮೇವಂ
ಸಂಪ್ರಾಪ್ತಾನಾಂ ಸ್ವಯಮಿಹ ಪುನಃ ಪಾಲನಾರ್ಥಂ ಯತೇಥೇ |
ಸಾಕ್ಷಾದ್ರಂಗಕ್ಷಿತಿಪತಿಪದಂ ಪಾದುಕೇ ! ಸಾಧಯಂತ್ಯೌ
ಯೋಗಕ್ಷೇಮೌ ಸುಚರಿತವಶಾನ್ಮೂರ್ತಿಮಂತೌ ಯುವಾಂ ನಃ || 24.19 ||

22. For the freeing of emotional bonds with one's people

ಸಂಕಲ್ಪಂ

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ
ಸಕಲವಿಧ ಸಾಂಸಾರಿಕ ಶೃಂಖಲಾ ಬಂಧವಿಚ್ಛೇದ ಸಿದ್ಧ್ಯರ್ಥಂ ಶ್ರೀರಂಗನಾಥ ದಿವ್ಯ
ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

Any one of the following *ślōkas* may be used for *japa*

ಬದ್ಧಹರಿಪಾದಯುಗಳಂ

ಯುಗಳಂ ತಪನೀಯಪಾದುಕೇ ! ಯುವಯೋಃ |

ಮೋಚಯತಿ ಸಂಶ್ರಿತಾನಾಂ

ಪುಣ್ಯಾಪುಣ್ಯಮಯಶೃಂಖಲಾಯುಗಳಂ || 24.20 ||

ಪದ್ಮೇವ ಮಂಗಳಸರಿತ್ ಪಾರಂ ಸಂಸಾರಸಂತತೇಃ |

ದುರಿತಕ್ಷೇಪಿಕಾ ಭೂಯಾತ್ ಪಾದುಕಾ ರಂಗಭೂಪತೇಃ || 30.4 ||

23. To regain a position or status lost

ಸಂಕಲ್ಪಂ

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ
ನಷ್ಟಪೂರ್ವಸ್ಥಿತೇಃ ಪುನಃ ಪ್ರಾಪ್ತಾರ್ಥಂ ಶ್ರೀರಂಗನಾಥ ದಿವ್ಯ
ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

Any one of the following *ślōkas* may be used for *japa*

ಅನ್ಯೇಷು ಸತ್ಸ್ವಪಿ ನರೇಂದ್ರಸುತೇಷು ದೈವಾತ್
ಭ್ರಷ್ಟಃ ಪದಾದಧಿಕರೋತಿ ಪದಂ ಪದಾರ್ಹಃ |
ಪ್ರಾಯೋ ನಿದರ್ಶಯತಿ ತತ್ ಪ್ರಥಮೋ ರಘೂಣಾಂ
ತತ್ಪಾದಯೋಃ ಪ್ರತಿನಿಧೀ ಮಣಿಪಾದುಕೇ ವಾ || 28.4 ||

ಚರಣಮನಘವೃತ್ತೇಃ ಕಸ್ಯಚಿತ್ಪಾಪ್ಯ ನಿತ್ಯಂ
ಸಕಲಭುವನಗುಪ್ತೈಃ ಸತ್ಪಥೇ ವರ್ತತೇ ಯಃ |
ನರಪತಿಬಹುಮಾನಂ ಪಾದುಕೇವಾಧಿಗಚ್ಛನ್
ಸ ಭವತಿ ಸಮಯೇಷು ಪ್ರೇಕ್ಷಿತಜ್ಞೈರುಪಾಸ್ಯಃ || 28.5 ||

24. To be pardoned for one's wrong-doings

ಸಂಕಲ್ಪಂ

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮದೀಯ
ಜ್ಞಾತಾಜ್ಞಾತ ಭಗವದಪಚಾರ ಭಾಗವತಾಪಚಾರ ಕ್ಷಾಪಣಾರ್ಥಂ ಶ್ರೀರಂಗನಾಥ
ದಿವ್ಯ ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

ślōka for japa

ರಾಮೇ ರಾಜ್ಯಂ ಪಿತುರಭಿಮತಂ ಸಮ್ಮತಂ ಚ ಪ್ರಜಾನಾಂ
ಮಾತಾ ವವ್ರೇ ತದಿಹ ಭರತೇ ಸತ್ಯವಾದೀ ದದೌ ಚ |
ಚಿಂತಾತೀತಃ ಸಮಜನಿ ತದಾ ಪಾದುಕಾಗ್ರಾಭಿಷೇಕೋ
ದುವಿಜ್ಞಾನಸ್ವಹೃದಯಮಹೋ ದೈವಮತ್ರ ಪ್ರಮಾಣಂ || 28.6 ||

25. To develop patience and achieve greatness

ಸಂಕಲ್ಪಂ

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ
ಕ್ರೋಧ ನಿವೃತ್ತಿಪೂರ್ವಕ ಕ್ಷಮಾಗುಣ ಸಿದ್ಧ್ಯರ್ಥಂ ಶ್ರೀರಂಗನಾಥ ದಿವ್ಯ
ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

ślōka for japa

ಅಧರೀಕೃತೋಽಪಿ ಮಹತಾ
ತಮೇವ ಸೇವೇತ ಸಾದರಂ ಭೂಷ್ಣುಃ |
ಅಲಭತ ಸಮಯೇ ರಾಮಾತ್
ಪಾದಾಕ್ರಾಂತಾಽಪಿ ಪಾದುಕಾ ರಾಜ್ಯಂ || 28.10 ||

26. For one's daughter/son to get married soon

ಸಂಕಲ್ಪಂ

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ
ಕನ್ಯಕಾಯಾಃ (ಕುಮಾರಸ್ಯ) ಶೀಘ್ರಮೇವ ವಿವಾಹ ಮಂಗಳ ಸಿದ್ಧ್ಯರ್ಥಂ
ಶ್ರೀರಂಗನಾಥ ದಿವ್ಯ ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

ślōka for japa

ಶುಭಪ್ರಣಾದಾ ಭವತೀ ಶ್ರುತೀನಾಂ
ಕಂಠೇಷು ವೈಕುಂಠಪತಿಂವರಾಣಾಂ |
ಬಧ್ನಾಸಿ ನೂನಂ ಮಣಿಪಾದರಕ್ಷೇ !
ಮಾಂಗಳ್ಯಸೂತ್ರಂ ಮಣಿರಶ್ಮಿಜಾಲೈಃ || 29.39 ||

27. To get the joy of liberation (*mukti*)

ಸಂಕಲ್ಪಂ

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಶಾಶ್ವತ
ಭಗವತ್ ಕೈಂಕರ್ಯರೂಪ ಮೋಕ್ಷಸುಖ ಪ್ರಾಪ್ತರ್ಥಂ ಶ್ರೀರಂಗನಾಥ ದಿವ್ಯ
ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

Any one of the following *ślōkas* may be used for *japa*

ಪ್ರತಿಷ್ಠಾಂ ಸರ್ವಚಿತ್ರಾಣಾಂ ಪ್ರಪದ್ಯೇ ಮಣಿಪಾದುಕಾಂ |
ವಿಚಿತ್ರಜಗದಾಧಾರೋ ವಿಷ್ಣುರ್ಯತ್ರ ಪ್ರತಿಷ್ಠಿತಃ || 30.1 ||

ಸುರಾಸುರಾರ್ಚಿತಾ ಧನ್ಯಾ ತುಂಗಮಂಗಳಪಾಲಿಕಾ |
ಚರಾಚರಾಶ್ರಿತಾ ಮಾನ್ಯಾ ರಂಗಪುಂಗವಪಾದುಕಾ || 30.3 ||

ಪ್ರಪದ್ಯೇ ಪಾದುಕಾಂ ದೇವೀಂ ಪರವಿದ್ಯಾಮಿವ ಸ್ವಯಂ |
ಯಾಮರ್ಪಯತಿ ದೀನಾನಾಂ ದಯಮಾನೋ ಜಗದ್ಗುರುಃ || 31.1 ||

28. For the mind to become pure

ಸಂಕಲ್ಪಂ

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ ಚಿತ್ತ
ಶುದ್ಧಿಪ್ರಾಪ್ತರ್ಥಂ ಶ್ರೀರಂಗನಾಥ ದಿವ್ಯ ಮಣಿಪಾದುಕಾಸಹಸ್ರ ಶ್ಲೋಕ
ಮಂತ್ರಜಪಮಹಂ ಕರಿಷ್ಯೇ |

ślōka for japa

ಚರ್ಯಾ ನಃ ಶೌರಿಪಾದು ! ತ್ವಂ ಪ್ರಾಯಶ್ಚಿತ್ತೇಷ್ಟನುತ್ತಮಾ |
ನಿವೇಶ್ಯಸೇ ತತಃ ಸದ್ಭಿಃ ಪ್ರಾಯಶ್ಚಿತ್ತೇಷ್ಟನುತ್ತಮಾ || 30.8 ||

**29. For the job undertaken to succeed without any obstacles in its
course**

ಸಂಕಲ್ಪಂ

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಪ್ರಾರೀಪ್ಸಿತ
ಕರ್ಮಣಃ ನಿರ್ವಿಘ್ನೇನ ಪರಿಸಮಾಪ್ತರ್ಥಂ ಶ್ರೀರಂಗನಾಥ ದಿವ್ಯ
ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

ślōka for japa

ತಾರಸ್ಥಾರತರ ಸ್ವರ -

ರಸಭರರಾ ಸಾ ಪದಾವನೀ ಸಾರಾ |

ಧೀರಸ್ತ್ರೈರಚರಸ್ಥಿರ

ರಘುಪುರ ವಾಸರತಿ ರಾಮಸವಾ || 30.39 ||

30. To be freed from the fear of death

ಸಂಕಲ್ಪಂ

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ
ಮಮ ಯಮಭಯ ನರಕಭಯ ನಿವೃತ್ಯರ್ಥಂ ಶ್ರೀರಂಗನಾಥ ದಿವ್ಯ
ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

ślōka for japa

ಕಾಲೇ ಜಂತೂನ್ ಕಲುಷಕರಣೇ ಕ್ಷಿಪ್ರಮಾಕಾರಯಂತ್ಯಾಃ
ಘೋರಂ ನಾಹಂ ಯಮಪರಿಷದೋ ಘೋಷಮಾಕರ್ಣಯೇಯಂ |
ಶ್ರೀಮದ್ರಂಗೇಶ್ವರಚರಣಯೋರಂತರಂಗೈಃ ಪ್ರಯುಕ್ತಂ
ಸೇವಾಹ್ವಾನಂ ಸಪದಿ ಶೃಣುಯಾಂ ಪಾದುಕಾಸೇವಕೇತಿ || 31.19 ||

31. For harmonious reunion of estranged couple

ಸಂಕಲ್ಪಂ

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಅನಯೋಃ
ದಂಪತ್ಯೋಃ ಅನ್ಯೋನ್ಯಾನುರಾಗ ಸಿದ್ಧ್ಯರ್ಥಂ ಶ್ರೀರಂಗನಾಥ ದಿವ್ಯ
ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

Any one of the following *ślōkas* may be used for *japa*

ಪಾಷಾಣಕಲ್ಪಮಂತೇ

ಪರಿಚಿತಗೌತಮಪರಿಗ್ರಹನ್ಯಾಯಾತ್ |

ಪತಿಪದಪರಿಚರಣಾರ್ಹಂ

ಪರಿಣಮಯ ಮುಕುಂದಪಾದರಕ್ಷಿಣಿ ! ಮಾಂ || 31.20 ||

ರಾಮಪಾದಗತಾ ಭಾಸಾ ಸಾ ಭಾತಾ ಗದಪಾಮರಾ |

ಕಾದುಪಾನಂಚ ಕಾಸಹ್ಯಾ ಹ್ಯಾಸ ಕಾಂಚನಪಾದುಕಾ || 30.9 ||

ಜಯತಿ ಯತಿರಾಜಸೂಕ್ತಿಃ

ಜಯತಿ ಮುಕುಂದಸ್ಯ ಪಾದುಕಾಯುಗಳೇ |

ತದುಭಯಧನಾಸ್ತ್ರೀವೇದೀಂ

ಅವಂಧ್ಯಯಂತೋ ಜಯಂತಿ ಭುವಿ ಸಂತಃ || 32.38 ||

32. For prosperity and well-being to flourish and spread everywhere

ಸಂಕಲ್ಪಂ

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಸರ್ವೇಷಾಂ
ಜನಾನಾಂ ಸಮಸ್ತ ಕಾರ್ಯೇಷು ಮಂಗಳಾವಾಪ್ತರ್ಥಂ ವಿಜಯಸಿದ್ಧ್ಯರ್ಥಂ ಚ
ಶ್ರೀರಂಗನಾಥ ದಿವ್ಯ ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

ślōka for japa

ಪ್ರಪದ್ಯೇ ಪಾದುಕಾರೂಪಂ ಪ್ರಣವಸ್ಯ ಕಲಾದ್ವಯಂ |
ಓತಂ ಮಿತಮಿದಂ ಯಸ್ಮಿನ್ ಅನಂತಸ್ಯಾಪಿ ತತ್ಪದಂ || 24.1 ||

|| ಸರ್ವಾಭೀಷ್ಟದಾ ಶ್ರೀರಂಗಪಾದುಕಾ ಸಮಾಪ್ತಾ ||